

ಬೋಧಕರ ವಿವರ

೧. ಹೆಸರು : ಡಾ. ಸಾಂಬಮೂರ್ತಿ
೨. ಜನ್ಮ ದಿನಾಂಕ : ೦೨.೦೭.೧೯೫೭
೩. ವಿದ್ಯಾರ್ಹತೆ : ಪಿಎಚ್.ಡಿ
೪. ವಿಳಾಸ : ಕನ್ನಡ ಭಾಷಾಧ್ಯಯನ ವಿಭಾಗ, ಕನ್ನಡ ವಿವಿ, ಹಂಪಿ, ವಿದ್ಯಾರಣ್ಯ
೫. ಮೊಬೈಲ್ ಸಂಖ್ಯೆ : ೯೪೪೯೬೬೭೬೭೬
೬. ಇ-ಮೇಲ್ ವಿಳಾಸ : samba_kuh@rediffmail.com
೭. ಕಾರ್ಯನಿರ್ವಹಿಸುತ್ತಿರುವ ವಿಭಾಗ : ಕನ್ನಡ ಭಾಷಾಧ್ಯಯನ
೮. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ : ಸಹಪ್ರಾಧ್ಯಾಪಕ

೯. ವಿಷಯ ತಜ್ಞತೆ

೧. ಕನ್ನಡ ಭಾಷಾರಚನೆ ಮತ್ತು ಬಳಕೆ
೨. ಭಾಷಾಶಾಸ್ತ್ರ
೩. ನಿಘಂಟು ಶಾಸ್ತ್ರ
೪. ಸಾಮಾಜಿಕ ಭಾಷಾಶಾಸ್ತ್ರ
೫. ಅಶಾಬ್ದಿಕ ಸಂವಹನ
೬. ಸ್ಥಳನಾಮಾಧ್ಯಯನ

೧೦. ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು

೧. ಕನ್ನಡ ಭಾಷಾ ರಚನೆ, ಬಳಕೆ
೨. ಉಪಭಾಷೆ
೩. ಪದಕೋಶ
೪. ಅಶಾಬ್ದಿಕ ಸಂವಹನ
೫. ಸ್ಥಳನಾಮಾಧ್ಯಯನ

೧೧. ಯೋಜನೆಗಳ ವಿವರ

೧೧.೧. ಪೂರ್ಣಗೊಳಿಸಿದ ಸಾಂಸ್ಥಿಕ ಯೋಜನೆಗಳು

೧. ಕೃಷಿ ಪದಕೋಶ (ಇತರರೊಡನೆ)
೨. ಭಾಷೆ ವಿಶ್ವಕೋಶ
೩. ಕನ್ನಡದಲ್ಲಿ ಇಂಗ್ಲಿಷ್ ಪದಗಳು
೪. ಬಳಕೆಯ ಕನ್ನಡ ಕೋಶ

೧. ಕೃಷಿ ಪದಕೋಶ

ವೃತ್ತಿ ಪದಕೋಶ ಮಾಲಿಕೆಯಲ್ಲಿ ಮೊದಲನೆಯದು. ಈ ಪದಕೋಶದಲ್ಲಿ ಕೃಷಿಗೆ ಸಂಬಂಧಿಸಿದ, ಕರ್ನಾಟಕದ ಎಲ್ಲ ಭಾಗಗಳ ಪದಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಲಾದ ಪದಗಳನ್ನು ಬೇರೆಬೇರೆ ಅರ್ಥವಲಯಗಳಲ್ಲಿ ವಿಭಾಗಿಸಲಾಗಿದೆ. ಕನ್ನಡ ಪದಕೋಶದ ನಿರ್ದಿಷ್ಟ ವಲಯವೊಂದನ್ನು ಕೇಂದ್ರೀಕರಿಸಿ ರೂಪಿಸಿರುವ ಈ ಕೋಶದಲ್ಲಿ ಸಾಧ್ಯವಾದಷ್ಟು ವ್ಯತ್ಯಾಸಗಳನ್ನು ಒಂದೇ ಅರ್ಥದಲ್ಲಿ ಬಳಕೆಯಲ್ಲಿರುವ ಬೇರೆ ಬೇರೆ ಪದರೂಪಗಳನ್ನು ಸಾದಿತ ರೂಪಗಳನ್ನು ದಾಖಲಿಸಲಾಗಿದೆ.

ಉದಾ : ರೂಪ ವ್ಯತ್ಯಾಸಕ್ಕೆ ಮಾದರಿ : ೧. ಹುಚ್ಚೆಳ್ಳು, ಗುರೆಳ್ಳು, ಕುರೇಸಾಣಿ ೨. ನೆಲ್ಲು ,ಭತ್ತ, ಕಳವಿ
 ಧ್ವನಿ ವ್ಯತ್ಯಾಸಕ್ಕೆ : ಕುಂಟೆ, ಗುಂಟಾ, ಗುಂಟೆ ಇತ್ಯಾದಿ.
 ಈ ಪದಕೋಶವನ್ನು ಉಪಕರಣ, ಭೂಮಿ, ನೀರಾವರಿ, ಗೊಬ್ಬರ, ಬೆಳೆಗಳು, ಮಳೆ ಮತ್ತು ಹವಾಮಾನ, ಕಳೆ, ರೋಗ, ನಂಬಿಕೆ, ದೈವ, ಆಚರಣೆ ಹೀಗೆ ವಿಂಗಡಿಸಿಕೊಂಡು ರಚಿಸಲಾಗಿದೆ.

೨. ಭಾಷೆ ವಿಶ್ವಕೋಶ

ಇದು ಕನ್ನಡದಲ್ಲಿ ಪ್ರಕಟವಾಗಿರುವ ಭಾಷೆಗೆ ಸಂಬಂಧಿಸಿದ ಮೊದಲ ವಿಷಯ ವಿಶ್ವಕೋಶ. ಡೇವಿಡ್ ಕ್ರಿಸ್ಟಲ್ ಅವರ ದಿ ಕೇಂಬ್ರಿಡ್ಜ್ ಎನ್‌ಸೈಕ್ಲೋಪೀಡಿಯಾ ಆಫ್ ಲಾಂಗ್ವೇಜ್(೧೯೮೭) ಕೃತಿಯನ್ನು ಮಾದರಿಯಾಗಿರಿಸಿಕೊಂಡು ರಚಿತವಾದ ಕೃತಿ. ಆದರೆ ಕನ್ನಡ ಹಾಗೂ ಭಾರತೀಯ ಸಂದರ್ಭಕ್ಕೆ ಅನುಗುಣವಾಗಿ ವಿವರ ಹಾಗೂ ಉದಾಹರಣೆಗಳನ್ನು ನೀಡಲಾಗಿದೆ. ಈ ವಿಶ್ವಕೋಶದಲ್ಲಿ ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು, ವಿಷಯ ಪ್ರವೇಶಕ್ಕೆ ಅನುವಾಗುವಂತೆ ತಾತ್ವಿಕ ವಿಚಾರಗಳನ್ನು ಸರಳವಾಗಿ ನಿರೂಪಿಸಲಾಗಿದೆ. ಹತ್ತು ಪ್ರಧಾನ ಭಾಗಗಳಲ್ಲಿ ೬೮ ಲೇಖನಗಳನ್ನು ಒಳಗೊಂಡಿರುವ ಈ ಕೃತಿ ಮೂರು ಮುದ್ರಣಗಳನ್ನು ಕಂಡಿದೆ.

೩. ಕನ್ನಡದಲ್ಲಿ ಇಂಗ್ಲಿಶ್ ಪದಕೋಶ

ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಕನ್ನಡ ಮಾತನಾಡುವವಾಗ ಸಾಮಾನ್ಯ ನೆಲೆಯ ಮಾತಿನಲ್ಲಿ ಬಳಕೆಯಾಗುತ್ತಿರುವ ಇಂಗ್ಲಿಶ್ ಪದಗಳನ್ನು ಸಂಗ್ರಹಿಸುವುದಾಗಿದೆ. ಕನ್ನಡದಲ್ಲಿ ಬಳಕೆಯಾಗುತ್ತಿರುವ ಕೆಲವು ಇಂಗ್ಲಿಶ್ ಪದಗಳು ಮೂಲ ಪದಗಳಿಗಿಂತ ಭಿನ್ನವಾಗಿ ಬಳಕೆಯಾದರೆ ಇನ್ನು ಕೆಲವು ಭಿನ್ನ ಅರ್ಥಭಾಯಿಗಳನ್ನು ಪಡೆದುಕೊಂಡಿವೆ. ಕನ್ನಡದಲ್ಲಿ ಹೀಗೆ ಬಳಕೆಯಾಗುತ್ತಿರುವ ಇಂಗ್ಲಿಶ್ ಪದಗಳನ್ನು ಅರ್ಥ ಹಾಗೂ ಪ್ರಯೋಗಗಳನ್ನು ನೀಡಿ ಸಂಕಲಿಸಲಾಗಿದೆ.

೪. ಬಳಕೆಯ ಕನ್ನಡ ಕೋಶ

ಕನ್ನಡದ ಬಳಕೆಯ ವಲಯಗಳು ಮತ್ತು ಕನ್ನಡವನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಗತ್ಯವಾದ ಭಾಷಾ ಸಾಮಗ್ರಿಯನ್ನು ರಚಿಸುವುದು ಅವಶ್ಯವಾಗಿದೆ. ಕನ್ನಡವನ್ನು ಬಳಸುವಾಗಲೂ ಅನೇಕ ಸಮಸ್ಯೆಗಳು ಎದುರಾಗಬಹುದು. ಚಳವಳಿ ಸರಿಯೋ ಚಳುವಳಿ ಸರಿಯೋ... ಲಕ್ಷಾಂತರದಂತೆ ಕೋಟ್ಯಾಂತರ ಬಳಕೆಯಾಗುತ್ತಿದೆ. ಆದರೆ ಅದು ಕೋಟ್ಯಂತರ ಆಗಬೇಕು. ಕನ್ನಡ ಬಳಸುವಾಗ ಉಂಟಾಗುವ ಇಂತಹ ಸಂದೇಹಗಳಿಗೆ ಉತ್ತರವನ್ನು ನೀಡುವ ಕೆಲಸ ಈ ಯೋಜನೆಯದಾಗಿದೆ. ಪ್ರಸ್ತುತ ಯೋಜನೆಯು ಸಂಸ್ಕೃತ ಪದಗಳಿಗೆ ಕನ್ನಡ ಸಂವಾದಿ ರೂಪಗಳು, ಸಾಧುರೂಪಗಳು, ಜೋಡಿಪದಗಳು, ನುಡಿಗಟ್ಟುಗಳು, ವಿಶೇಷ ಕ್ರಿಯಾರಚನೆಗಳು ಹೀಗೆ ಬರಹಗಾರರಿಗೆ ಅಗತ್ಯವಾದ ಮಾಹಿತಿಯನ್ನು ನೀಡುತ್ತದೆ.

೧೧.೨. ಪೂರ್ಣಗೊಳಿಸಿದ ವೈಯಕ್ತಿಕ ಯೋಜನೆಗಳು

೧. ನಿಷೇಧಾರ್ಥ ಪದಕೋಶ

೨. ನೇಕಾರ ವೃತ್ತಿಪದಕೋಶ

೩. ಕನ್ನಡ ಪಠ್ಯಗಳ ಪರಿಷ್ಕರಣೆ

೪. ಕನ್ನಡದಲ್ಲಿ ಪ್ರತ್ಯಯಗಳು

೫. ತಂತ್ರಜ್ಞಾನ ಮತ್ತು ಭಾಷೆ

೧. ನಿಷೇಧಾರ್ಥ ಪದಕೋಶ

ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಕೃತಿ ರಚನೆಗಳಲ್ಲಿ ಪದಕೋಶಗಳ ಪಾಲೂ ಇದೆ. ವಿವಿಧ ವಿಷಯಗಳಿಗೆ ಸಂಬಂಧಿಸಂತೆ ಪದಕೋಶಗಳು ರಚನೆಯಾಗಿವೆ. ವೃತ್ತಿ ಪದಕೋಶಗಳಿವೆ. ಉಪಭಾಷಾ ಕೋಶಗಳಿವೆ. ಪ್ರಸ್ತುತ ಯೋಜನೆಯಲ್ಲಿ ಕನ್ನಡದಲ್ಲಿ ಬಳಕೆಯಾಗಿರುವ ನಿಷೇಧಾರ್ಥ ರೂಪಗಳನ್ನು ನೀಡಲಾಗಿದೆ.

೨. ನೇಕಾರ ವೃತ್ತಿ ಪದಕೋಶ

ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ಭಾಷೆಯ ಸ್ವರೂಪವೂ ಭಿನ್ನವಾಗಿರುತ್ತವೆ. ಆ ಕ್ಷೇತ್ರದಲ್ಲಿ ಬಳಕೆಯಾಗಿರುವ ಭಾಷೆಯಲ್ಲಿ ಆ ವೃತ್ತಿಗೆ ಸಂಬಂಧಿಸಿದಂತೆ ಪದಗಳ ರಚನೆಯಾಗಿರುತ್ತವೆ. ನೇಕಾರ ವೃತ್ತಿಗೆ ಸಂಬಂಧಿಸಿದಂತೆ ಬಳಕೆಯಾದ ಪದಕೋಶ ರಚನೆಯನ್ನು ಈ ಯೋಜನೆಯಲ್ಲಿ ಕೈಗೊಳ್ಳಲಾಗಿದೆ.

೩. ಕನ್ನಡದಲ್ಲಿ ಪ್ರತ್ಯಯಗಳು

ಪದ ರಚನೆಯಲ್ಲಿ ಪ್ರತ್ಯಯಗಳ ಪಾತ್ರ ಮಹತ್ವದ್ದು. ಕನ್ನಡದಲ್ಲಿ ವಿವಿಧ ರೀತಿಯ ಪ್ರತ್ಯಯಗಳಿವೆ. ನಾಮಪದ ರಚನೆಯಲ್ಲಿ, ಕ್ರಿಯಾಪದ ರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳನ್ನು ಒಂದೆಡೆ ಕಲೆಹಾಕುವ ಕೆಲಸ ಈ ಯೋಜನೆಯಲ್ಲಿ ನಡೆದಿದೆ.

೪. ಕನ್ನಡ ಪಠ್ಯಗಳ ಪರಿಷ್ಕರಣ

ಕರ್ನಾಟಕ ಸರ್ಕಾರದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ಒಂದರಿಂದ ೧೦ನೇ ತರಗತಿಯ ಪ್ರಥಮ, ದ್ವಿತೀಯ, ತೃತೀಯ ಕನ್ನಡ ಭಾಷಾ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಪಠ್ಯಗಳಲ್ಲಿ ಅಭ್ಯಾಸ ಭಾಗಕ್ಕೆ ಸಂಬಂಧಿಸಿದಂತೆ ವಿವಿಧ ಸಲಹೆಗಳನ್ನು ನೀಡಲಾಯಿತು.

೫. ತಂತ್ರಜ್ಞಾನ ಮತ್ತು ಭಾಷೆ

ವಿಭಾಗದಲ್ಲಿ ಜರುಗಿದ ವಿಚಾರ ಸಂಕರಣದ ಭಾಗವಾಗಿ ಬಂದ ಪ್ರಬಂಧಗಳಲ್ಲಿ ಕೆಲಸವನ್ನು ಆಯ್ದುಕೊಂಡು ಹಾಗೂ ಸಂಬಂಧಿಸಿದ ಕೆಲವು ಲೇಖನಗಳನ್ನು ಒಂದೆಡೆ ಸೇರಿಸಿ ಒಂದು ಪುಸ್ತಕವನ್ನು ತರುವ ಉದ್ದೇಶ ಈ ಯೋಜನೆಯದಾಗಿದೆ.

೧೨. ಪ್ರಗತಿಯಲ್ಲಿರುವ ಯೋಜನೆಗಳು

೧. ಕನ್ನಡ ಕ್ರಿಯಾಪದದ ಬಗೆಗಳು

ಭಾಷೆಯ ಅಂಗಗಳಾಗಿ ಬರುವ ಅಂಶಗಳನ್ನು ಸೂಕ್ತವಾಗಿ ನೋಡುವ ದೃಷ್ಟಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದು ಮೂರು ಭಾಗಗಳಲ್ಲಿದ್ದು ಮೊದಲನೆಯ ಭಾಗದಲ್ಲಿ ಕ್ರಿಯಾಪದದ ಬಗೆಗಳನ್ನು ಕುರಿತು ಮಾಹಿತಿಯನ್ನು ನೀಡುವುದಾಗಿದೆ. ಸಹಜ ಸಾಧಿತ, ಸಕರ್ಮಕ, ಅಕರ್ಮಕ ಪೂರ್ಣ, ಸಾಪೇಕ್ಷ, ಸಂಯುಕ್ತ ಹೀಗೆ ಅನೇಕ ವಿಧಗಳಲ್ಲಿ ಅವುಗಳ ರಚನೆ ಹಾಗೂ ಬಳಕೆಯನ್ನು ಅನುಲಕ್ಷಿಸಿ ಕ್ರಿಯಾಪದಗಳನ್ನು ವಿಂಗಡಿಸಿಬಹುದಾಗಿದೆ. ಪ್ರಸ್ತುತ ಯೋಜನೆಯಲ್ಲಿ ಬಗೆಗಳನ್ನು ಮಾತ್ರ ನೀಡುವುದಾಗಿದೆ. ಎರಡನೆಯ ಭಾಗ ಸಂಯುಕ್ತ ಕ್ರಿಯಾರಚನೆಗಳನ್ನು, ಅವುಗಳು ರಚನೆಗೊಳ್ಳುವ ಬಗೆಗಳನ್ನು ವಿವರಿಸುತ್ತದೆ. ಮೂರನೆಯ ಭಾಗ ಕ್ರಿಯಾಪದಗಳ ಐತಿಹಾಸಿಕ ಬೆಳವಣಿಗೆಯನ್ನು ಗುರುತಿಸುತ್ತದೆ.

೨. ಉಪಭಾಷಾ ಪದಕೋಶ

ಕನ್ನಡ ಭಾಷೆಯ ಪ್ರಾದೇಶಿಕ ವ್ಯತ್ಯಾಸಗಳನ್ನು ಸಮಗ್ರವಾಗಿ ಗುರುತಿಸಿರುವುದು ಕಡಿಮೆ. ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ ಸಂಚಿಕೆಯು ಜಿಲ್ಲಾವಾರು ಉಪಭಾಷಾ ರೂಪಗಳನ್ನು ಸಂಗ್ರಹಿಸಿರುವುದು ಹಾಗೂ ವೈಯುಕ್ತಿಕ ನೆಲೆಯಲ್ಲಿ ಇತರ ಅಧ್ಯಯನಗಳು ನಡೆದಿವೆ. ಪ್ರಸ್ತುತ ಪ್ರಾದೇಶಿಕ ಪ್ರಭೇದ ರೂಪಗಳನ್ನು ಪದಕೋಶಕ್ಕೆ ಸಂಬಂಧಿಸಿ ಸಂಕಲಿಸುವುದು ಯೋಜನೆಯ ಉದ್ದೇಶ. ಈಗ ಕರ್ನಾಟಕವನ್ನು ನಲವತ್ತು ಕಿಲೋಮೀಟರ್‌ಗಳಿಗೆ ಒಂದು ಘಟಕವಾಗಿ ವಿಭಾಗಿಸಿ ಒಂದು ಊರನ್ನು ಆಯ್ದು ಮಾದರಿ ಪ್ರಮಾಣಿತ ರೂಪಗಳ ಪಟ್ಟಿಗೆ ಪರ್ಯಾಯ ರೂಪಗಳನ್ನು ಸಂಗ್ರಹಿಸಲಾಗುತ್ತಿದೆ. ಮೊದಲ ಹಂತದ ಮಾದರಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ.

೧೩. ಪ್ರಕಟಣೆಗಳು

೧೩.೧. ವಿಶ್ವವಿದ್ಯಾಲಯದಿಂದ ಪ್ರಕಟಿತ ಕೃತಿಗಳು

೧. ನಿಷೇಧಾರ್ಥ ಪದಕೋಶ
೨. ಕೃಷಿ ಪದಕೋಶ (ಇತರ ರೊಡನೆ)
೩. ನೇಕಾರ ವೃತ್ತಿ ಪದಕೋಶ
೪. ಭಾಷೆ ವಿಶ್ವಕೋಶ (ಇತರರೊಡನೆ)
೫. ಕನ್ನಡದಲ್ಲಿ ಪ್ರತ್ಯಯಗಳು
೬. ದಿನದಿನ

೧. ನಿಷೇಧಾರ್ಥ ಪದಕೋಶ

ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಕೃತಿ ರಚನೆಗಳಲ್ಲಿ ಪದಕೋಶಗಳ ಪಾಲೂ ಇದೆ. ವಿವಿಧ ವಿಷಯಗಳಿಗೆ ಸಂಬಂಧಿಸಿಂತೆ ಪದಕೋಶಗಳು ರಚನೆಯಾಗಿವೆ. ವೃತ್ತಿ ಪದಕೋಶಗಳಿವೆ. ಉಪಭಾಷಾ ಕೋಶಗಳಿವೆ. ಸಾಮಾನ್ಯ ನಿಘಂಟುಗಳಲ್ಲದೆ ವಿಶಿಷ್ಟ ಪದಕೋಶಗಳೂ ಇವೆ. ಮೇಲಿನ ಕೃತಿ ಕನ್ನಡದಲ್ಲಿ ಬಳಕೆಯಲ್ಲಿರುವ ನಿಷೇಧಾರ್ಥ ಪದಗಳ ಸ್ವರೂಪವನ್ನು ತಿಳಿಸುವುದಾಗಿದೆ. ಕನ್ನಡದಲ್ಲಿ ಸಂಸ್ಕೃತದ ಉಪಸರ್ಗಗಳನ್ನು ಬಳಸಿ ನಿಷೇಧ ರೂಪ ತರುವುದು ನಡೆದಿದೆ. ಅಲ್ಲದೆ ಪರ್ಷಿಯನ್ ಅರೇಬಿಕ್ ಮೂಲದ 'ಬೇ' ಪ್ರತ್ಯಯದ ಬಳಕೆಯಿದೆ. ಪದನಿಷೇಧ ರೂಪಗಳನ್ನು ಇಲ್ಲಿ ಗುರುತಿಸಲಾಗಿದೆ. ಮುಖ್ಯ ನಮೂದು, ಅರ್ಥ, ಪ್ರಯೋಗವನ್ನು ನೀಡಲಾಗಿದೆ.

೨. ಕೃಷಿ ಪದಕೋಶ

ವೃತ್ತಿ ಪದಕೋಶ ಮಾಲಿಕೆಯಲ್ಲಿ ಮೊದಲನೆಯದು. ಈ ಪದಕೋಶದಲ್ಲಿ ಕೃಷಿಗೆ ಸಂಬಂಧಿಸಿದ, ಕರ್ನಾಟಕದ ಎಲ್ಲ ಭಾಗಗಳ ಪದಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಲಾದ ಪದಗಳನ್ನು ಬೇರೆಬೇರೆ ಅರ್ಥವಲಯಗಳಲ್ಲಿ ವಿಭಾಗಿಸಲಾಗಿದೆ. ಕನ್ನಡ ಪದಕೋಶದ ನಿರ್ದಿಷ್ಟ ವಲಯವೊಂದನ್ನು ಕೇಂದ್ರೀಕರಿಸಿ ರೂಪಿಸಿರುವ ಈ ಕೋಶದಲ್ಲಿ ಸಾಧ್ಯವಾದಷ್ಟು ವ್ಯತ್ಯಾಸಗಳನ್ನು ಒಂದೇ ಅರ್ಥದಲ್ಲಿ ಬಳಕೆಯಲ್ಲಿರುವ ಬೇರೆ ಬೇರೆ ಪದರೂಪಗಳನ್ನು ಸಾದಿತ ರೂಪಗಳನ್ನು ದಾಖಲಿಸಲಾಗಿದೆ.

ಉದಾ : ರೂಪ ವ್ಯತ್ಯಾಸಕ್ಕೆ ಮಾದರಿ : ೧. ಹುಚ್ಚೆಳ್ಳು, ಗುರೆಳ್ಳು, ಕುರೇಸಾಣಿ ೨. ನೆಲ್ಲು ,ಭತ್ತ, ಕಳವಿ

ಧ್ವನಿ ವ್ಯತ್ಯಾಸಕ್ಕೆ : ಕುಂಟೆ, ಗುಂಟಾ, ಗುಂಟೆ ಇತ್ಯಾದಿ.

ಈ ಪದಕೋಶವನ್ನು ಉಪಕರಣ, ಭೂಮಿ, ನೀರಾವರಿ, ಗೊಬ್ಬರ, ಬೆಳೆಗಳು, ಮಳೆ ಮತ್ತು ಹವಾಮಾನ, ಕಳೆ, ರೋಗ, ನಂಬಿಕೆ, ದೈವ, ಆಚರಣೆ ಹೀಗೆ ವಿಂಗಡಿಸಿಕೊಂಡು ರಚಿಸಲಾಗಿದೆ.

೩. ಭಾಷೆ ವಿಶ್ವಕೋಶ

ಇದು ಕನ್ನಡದಲ್ಲಿ ಪ್ರಕಟವಾಗಿರುವ ಭಾಷೆಗೆ ಸಂಬಂಧಿಸಿದ ಮೊದಲ ವಿಷಯ ವಿಶ್ವಕೋಶ. ಡೇವಿಡ್ ಕ್ರಿಸ್ಟಲ್ ಅವರ ದಿ ಕೇಂಬ್ರಿಡ್ಜ್ ಎನ್ಸೈಕ್ಲೋಪೀಡಿಯಾ ಆಫ್ ಲಾಂಗ್ವೇಜ್(೧೯೮೨) ಕೃತಿಯನ್ನು ಮಾದರಿಯಾಗಿರಿಸಿಕೊಂಡು ರಚಿತವಾದ ಕೃತಿ. ಆದರೆ ಕನ್ನಡ ಹಾಗೂ ಭಾರತೀಯ ಸಂದರ್ಭಕ್ಕೆ ಅನುಗುಣವಾಗಿ ವಿವರ ಹಾಗೂ ಉದಾಹರಣೆಗಳನ್ನು ನೀಡಲಾಗಿದೆ. ಈ ವಿಶ್ವಕೋಶದಲ್ಲಿ ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು, ವಿಷಯ ಪ್ರವೇಶಕ್ಕೆ ಅನುವಾಗುವಂತೆ ತಾತ್ವಿಕ ವಿಚಾರಗಳನ್ನು ಸರಳವಾಗಿ ನಿರೂಪಿಸಲಾಗಿದೆ. ಹತ್ತು ಪ್ರಧಾನ ಭಾಗಗಳಲ್ಲಿ ೬೮ ಲೇಖನಗಳನ್ನು ಒಳಗೊಂಡಿರುವ ಈ ಕೃತಿ ಮೂರು ಮುದ್ರಣಗಳನ್ನು ಕಂಡಿದೆ.

೪. ನೇಕಾರ ವೃತ್ತಿ ಪದಕೋಶ

ವಿವಿಧ ವಲಯಗಳಿಗೆ, ವೃತ್ತಿಗಳಿಗೆ ಸೇರಿದ ಜನರು ಬಳಸುವ ಭಾಷೆಯಲ್ಲಿ ಆಯಾ ವಲಯಗಳಿಗೆ ಸೇರಿದ ಪದ ಬಳಕೆಯಿರುತ್ತದೆ. ವೃತ್ತಿ, ಆಡಳಿತ, ಮಾಧ್ಯಮ ಹೀಗೆ ವಿವಿಧ ವಲಯಗಳು ಭಿನ್ನ ರೀತಿಯ ಭಾಷಾ ಸಾಮಾಗ್ರಿಯನ್ನು ಹೊಂದಿರುತ್ತವೆ. ಮೇಲಿನ ಕೋಶವು ನೇಕಾರ ವೃತ್ತಿಗೆ ಸಂಬಂಧಿಸಿದ ಪದಗಳನ್ನು ಏಳು ಭಾಗಗಳಲ್ಲಿ- ಉಪಕರಣ, ಉಪಯೋಗಿಸುವ ವಸ್ತುಗಳು, ಉತ್ಪಾದನೆ, ಪಂಗಡಗಳು, ದೈವ ಆಚರಣೆ, ಕ್ರಿಯಾಪದ, ಸಂಕೀರ್ಣ - ದಾಖಲಿಸಿದೆ. ವಿಸ್ತಾರವಾದ ಪ್ರಸ್ತಾವನೆ ಹಾಗೂ ಚಿತ್ರಗಳಿಂದ ಕೃತಿ ಕೂಡಿದೆ.

೫. ಕನ್ನಡದಲ್ಲಿ ಪ್ರತ್ಯಯಗಳು

ಪದ ರಚನೆಯಲ್ಲಿರುವ ಪ್ರತ್ಯಯಗಳ ಪಾತ್ರ ಮಹತ್ವದ್ದು ಇತ್ತೀಚಿನ ದಿನಗಳಲ್ಲಿ ಪದ ರಚನೆಯ ಒಂದು ಮಾದರಿಯೆಂದರೆ, ಪ್ರತ್ಯಯಗಳನ್ನು ಬಳಸಿ ಪದ ರಚಿಸುವುದು ಇಕೆ / ಕಾರ / ಗಾರ / ಇಸು / ತೆ ಇತ್ಯಾದಿ ಪ್ರತ್ಯಯಗಳ ಬಳಕೆ ಹೆಚ್ಚಾಗಿ ನಡೆದಿದೆ. ಪ್ರತ್ಯಯಗಳ ಸೇರ್ಪಡೆಯಿಂದ ನಾಮಪದ, ಕ್ರಿಯಾಪದ ಹಾಗೂ ಇತರ ಪದರಚನೆ ಮಾಡಲಾಗುತ್ತಿದೆ. ಕನ್ನಡದಲ್ಲಿ ಬಳಕೆಯಿರುವ ಪ್ರತ್ಯಯಗಳನ್ನು ಒಂದೆಡೆ ಕಲೆಹಾಕುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಒಟ್ಟು ಎಂಟು ಭಾಗಗಳಲ್ಲಿ ಪೀಠಿಕೆ, ವಚನ, ವಿಭಕ್ತಿ, ಕಾಲ, ಕೃತ್, ತದ್ಭಿತ್ತ, ಆಖ್ಯಾತ ಹಾಗೂ ಇತರ ಪ್ರತ್ಯಯಗಳನ್ನು ದಾಖಲಿಸಲಾಗಿದೆ.

೬. ದಿನದಿನ -೨

ಇದೊಂದು ವಿಶಿಷ್ಟ ರೀತಿಯ ಪದಕೋಶ. ಭಾಷೆ ಬೆಳೆಯುತ್ತಿರುವ ಸಂಕೇತವಾಗಿ ದಿನದಿನವೂ ಹೊಸಪದಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಆಧುನೀಕರಣದ ಫಲವಾಗಿ ಭಾಷೆ ಹೊಸದಾಗಿ ರೂಪುಗೊಳ್ಳುತ್ತಲೇ ಇರುತ್ತದೆ. ಹೀಗೆ ದಿನವೂ ರೂಪುಗೊಳ್ಳುವ ಭಾಷೆಯಲ್ಲಿನ ಹೊಸ ಪದಗಳ ರಚನೆಗಳನ್ನು ಹಿಡಿದಿಡುವ ಪ್ರಯತ್ನ

ಇದಾಗಿದೆ. ಇಲ್ಲಿನ ರಚನೆಗಳಿಗೆ ಆಧಾರ ಮಾಧ್ಯಮಗಳು ದಿನ ಪತ್ರಿಕೆ, ದೂರದರ್ಶನ ಹಾಗೂ ಇನ್ನಿತರ ಬರಹ ಮೂಲಗಳಿಂದ ಹೊಸ ಪದರಚನೆಗಳನ್ನು ಆಯ್ದು ಇಲ್ಲಿ ಸಂಗ್ರಹಿಸಲಾಗಿದೆ ಪದ, ಪದವರ್ಗ, ಅರ್ಥ, ಪ್ರಯೋಗ ಹಾಗೂ ವಿವರಣೆಯನ್ನು ನೀಡಲಾಗಿದೆ.

೧೩.೨. ವೈಯಕ್ತಿಕ ಪ್ರಕಟಿತ ಕೃತಿಗಳು

೧. ಭಾಷೆ ಮತ್ತು ಅಶಾಬ್ದಿಕ ಸಂವಹನ

ಒಟ್ಟು ೧೧ ಲೇಖನಗಳ ಸಂಕಲನವಾದ ಈ ಕೃತಿ ಭಾಷೆ, ದ್ರಾವಿಡ ಭಾಷೆ ಮತ್ತು ಅಶಾಬ್ದಿಕ ಸಂವಹನ ಎಂಬ ಮೂರು ಭಾಗಗಳನ್ನು ಹೊಂದಿದೆ. ಭಾಷೆ ಬಳಕೆ ಕುರಿತಂತೆ ಇರುವ ಮೊದಲ ಭಾಗದಲ್ಲಿ ಭಾಷೆಯ ಆಧುನೀಕರಣ ಪ್ರಕ್ರಿಯೆ, ಇಂಗ್ಲಿಶ್ ಪದಗಳ ಬಳಕೆ, ಹೋಟೆಲಿನ ಭಾಷೆ, ವ್ಯಕ್ತಿನಾಮಗಳ ರಚನೆ ಕುರಿತ ಲೇಖನಗಳಿವೆ. ಎರಡನೇ ಭಾಗದಲ್ಲಿ ದ್ರಾವಿಡ ಭಾಷಾ ಸ್ವರೂಪಕ್ಕೆ ಸಂಬಂಧಿಸಿದಂತೆ ಕಾಗುಣಿತ ವ್ಯವಸ್ಥೆ, ಸಂಯುಕ್ತಾಕ್ಷರಗಳ ಸ್ವರೂಪ ತಿಳಿಸುವ ಲೇಖನಗಳಿವೆ. ಮೂರನೆಯ ಭಾಗ ವಿಶೇಷವಾಗಿದ್ದು ಅಶಾಬ್ದಿಕ ಸಂವಹನ ಕುರಿತ ಲೇಖನಗಳಿವೆ.

೧೩.೩. ಸಂಪಾದಿತ ಕೃತಿಗಳು

೧. ಕೃಷಿ ಪದಕೋಶ

೨. ಭಾಷೆ ವಿಶ್ವಕೋಶ

೩. ಆಡಳಿತ ಕನ್ನಡ

೪. ಭಾಷಾ ತಂತ್ರಜ್ಞಾನ

೧. ಕೃಷಿ ಪದಕೋಶ

ವೃತ್ತಿ ಪದಕೋಶ ಮಾಲಿಕೆಯಲ್ಲಿ ಮೊದಲನೆಯದು. ಈ ಪದಕೋಶದಲ್ಲಿ ಕೃಷಿಗೆ ಸಂಬಂಧಿಸಿದ, ಕರ್ನಾಟಕದ ಎಲ್ಲ ಭಾಗಗಳ ಪದಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಲಾದ ಪದಗಳನ್ನು ಬೇರೆಬೇರೆ ಅರ್ಥವಲಯಗಳಲ್ಲಿ ವಿಭಾಗಿಸಲಾಗಿದೆ. ಕನ್ನಡ ಪದಕೋಶದ ನಿರ್ದಿಷ್ಟ ವಲಯವೊಂದನ್ನು ಕೇಂದ್ರೀಕರಿಸಿ ರೂಪಿಸಿರುವ ಈ ಕೋಶದಲ್ಲಿ ಸಾಧ್ಯವಾದಷ್ಟು ವ್ಯತ್ಯಾಸಗಳನ್ನು, ಒಂದೇ ಅರ್ಥದಲ್ಲಿ ಬಳಕೆಯಲ್ಲಿರುವ ಬೇರೆ ಬೇರೆ ಪದರೂಪಗಳನ್ನು ಸಾದಿತ ರೂಪಗಳನ್ನು ದಾಖಲಿಸಲಾಗಿದೆ.

ಉದಾ : ರೂಪ ವ್ಯತ್ಯಾಸಕ್ಕೆ ಮಾದರಿ : ೧. ಹುಚ್ಚೆಳ್ಳು, ಗುರೆಳ್ಳು, ಕುರೇಸಾಣಿ ೨. ನೆಲ್ಲು ,ಭತ್ತ, ಕಳವಿ

ಧ್ವನಿ ವ್ಯತ್ಯಾಸಕ್ಕೆ : ಕುಂಟೆ, ಗುಂಟಾ, ಗುಂಟೆ ಇತ್ಯಾದಿ.

ಈ ಪದಕೋಶವನ್ನು ಉಪಕರಣ, ಭೂಮಿ, ನೀರಾವರಿ, ಗೊಬ್ಬರ, ಬೆಳೆಗಳು, ಮಳೆ ಮತ್ತು ಹವಾಮಾನ, ಕಳೆ, ರೋಗ, ನಂಬಿಕೆ, ದೈವ, ಆಚರಣೆ ಹೀಗೆ ವಿಂಗಡಿಸಿಕೊಂಡು ರಚಿಸಲಾಗಿದೆ.

೨. ಭಾಷೆ ವಿಶ್ವಕೋಶ

ಇದು ಕನ್ನಡದಲ್ಲಿ ಪ್ರಕಟವಾಗಿರುವ ಭಾಷೆಗೆ ಸಂಬಂಧಿಸಿದ ಮೊದಲ ವಿಷಯ ವಿಶ್ವಕೋಶ. ಡೇವಿಡ್ ಕ್ರಿಸ್ಟಲ್ ಅವರ ದಿ ಕೇಂಬ್ರಿಡ್ಜ್ ಎನ್‌ಸೈಕ್ಲೋಪೀಡಿಯಾ ಆಫ್ ಲಾಂಗ್ವೇಜ್(೧೯೮೨) ಕೃತಿಯನ್ನು ಮಾದರಿಯಾಗಿರಿಸಿಕೊಂಡು ರಚಿತವಾದ ಕೃತಿ. ಆದರೆ ಕನ್ನಡ ಹಾಗೂ ಭಾರತೀಯ ಸಂದರ್ಭಕ್ಕೆ ಅನುಗುಣವಾಗಿ ವಿವರ ಹಾಗೂ ಉದಾಹರಣೆಗಳನ್ನು ನೀಡಲಾಗಿದೆ. ಈ ವಿಶ್ವಕೋಶದಲ್ಲಿ ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು, ವಿಷಯ ಪ್ರವೇಶಕ್ಕೆ ಅನುವಾಗುವಂತೆ ತಾತ್ವಿಕ ವಿಚಾರಗಳನ್ನು ಸರಳವಾಗಿ ನಿರೂಪಿಸಲಾಗಿದೆ. ಹತ್ತು ಪ್ರಧಾನ ಭಾಗಗಳಲ್ಲಿ ೬೮ ಲೇಖನಗಳನ್ನು ಒಳಗೊಂಡಿರುವ ಈ ಕೃತಿ ಮೂರು ಮುದ್ರಣಗಳನ್ನು ಕಂಡಿದೆ.

೩. ಆಡಳಿತ ಕನ್ನಡ

ಆಡಳಿತದಲ್ಲಿ ಕನ್ನಡವನ್ನು ಪರಿಣಾಕಾರಿಯಾಗಿ ಜಾರಿಗೆ ತರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಛೇರಿಯ ಬಳಕೆಗೆ ಅಗತ್ಯವಾದ ಆಡಳಿತ ಸಾಹಿತ್ಯವನ್ನು ನಿರ್ಮಾಣ ಮಾಡುವುದು ಇವುಗಳಲ್ಲಿ ಒಂದು. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣಕೇಂದ್ರ ಆಡಳಿತ ಕನ್ನಡ ಡಿಪ್ಲೋಮಾ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ಕೋರ್ಸಿಗೆ ಸಿದ್ಧಗೊಳಿಸಿರುವ ಪಠ್ಯಗಳ ಸಾರಾಂಶವನ್ನು ಕ್ರೋಡೀಕರಿಸಲಾದ ಈ ಕೃತಿಯಲ್ಲಿ ನಾಲ್ಕು ಭಾಗಗಳಿದ್ದು ಕರ್ನಾಟಕದಲ್ಲಿ ಆಡಳಿತ ಕನ್ನಡ ನಡೆದು

ಬಂದ ದಾರಿ, ಸಾಮಾನ್ಯ ಕನ್ನಡ, ವ್ಯವಹಾರದ ಬಗೆಗಳು, ಆಡಳಿತ ಕನ್ನಡದ ಪಾರಿಭಾಷಿಕ ಪದರಚನೆ, ಅನುವಾದ, ಕಂಪ್ಯೂಟರ್ ಕುರಿತ ವಿವರಗಳನ್ನು ಒಳಗೊಂಡಿದೆ.

೪. ಭಾಷಾ ತಂತ್ರಜ್ಞಾನ

ಎಲ್ಲ ಕ್ಷೇತ್ರಗಳೂ ತಂತ್ರಜ್ಞಾನವನ್ನು ಅವಲಂಬಿಸಿರುವಂತೆ ಭಾಷಾ ಕ್ಷೇತ್ರವೂ ಅವಲಂಬಿಸಿದೆ. ಭಾಷಾ ಕ್ಷೇತ್ರದ ಅಧ್ಯಯನ ಇಂದು ಕಂಪ್ಯೂಟರ್ ಮೂಲಕ ಸುಲಭಗೊಂಡಿದೆ. ಅನೇಕ ತಂತ್ರಾಂಶಗಳು ಇಂದು ಲಭ್ಯವಿದೆ. ಪ್ರಸ್ತುತ ಕೃತಿಯಲ್ಲಿ ಭಾಷಾಧ್ಯಯನಕ್ಕೆ ಪೂರಕವಾಗಿ ಬಂದಂತಹ ತಂತ್ರಜ್ಞಾನಗಳ ಬಗೆಗಿನ ಲೇಖನಗಳಿವೆ. ಇವುಗಳನ್ನು ಕ್ಷೇತ್ರದಲ್ಲಿರುವ ವಿವಿಧ ಲೇಖಕರು ಬರೆದಿರುವಂತಹದ್ದು. ಒಟ್ಟು ೧೨ ಲೇಖನಗಳಿರುವ ಇದು ತಂತ್ರಜ್ಞಾನದ ವಿಕಾಸ, ತಂತ್ರಜ್ಞಾನ ಮತ್ತು ಸಮಾಜ, ಕನ್ನಡ ಮತ್ತು ತಂತ್ರಜ್ಞಾನ, ಲಿಪಿ, ಎಸ್.ಎಂ.ಎಸ್. ಭಾಷೆ ಹೀಗೆ ಹಲವು ವಿಷಯಗಳನ್ನು ಒಳಗೊಂಡಿದೆ.

೧೪. ಪ್ರಕಟಿತ ಪ್ರಮುಖ ೧೦ ಲೇಖನಗಳು (ಪ್ರತಿ ಲೇಖನಕ್ಕೂ ೫೦ ಪದಗಳಲ್ಲಿ ಸಾರಾಂಶ)

೧. ವ್ಯಕ್ತಿನಾಮಗಳು ರಾಚನಿಕ ಅಧ್ಯಯನ

೨. ಆಧುನೀಕರಣ, ಶಿಷ್ಟೀಕರಣ

೩. ಅಶಾಬ್ದಿಕ ಸಂವಹನ

೪. ಕನ್ನಡದಲ್ಲಿ ಇಂಗ್ಲಿಶ್ ಪದಗಳ ಬಳಕೆ

೫. ದ್ರಾವಿಡ ಕಾಗುಣಿತ ವ್ಯವಸ್ಥೆ

೬. ಫಾರ್ಮೇಶನ್ ಅಂಡ್ ಸ್ಟ್ರಕ್ಚರ್ ಆಫ್ ಸಮ್ ನೇಮ್ಸ್ ಆಫ್ ಪುರಾಣಾಸ್

೭. ಭಾಷಾ ತಂತ್ರಜ್ಞಾನದ ಬೆಳವಣಿಗೆ

೮. ಬಾಲಭಾಷೆ

೯. ಕ್ರೀಡಾಪುಟದ ಭಾಷೆ

೧೦. ಸಂಕೇತ ಭಾಷೆಗಳು

೧. ವ್ಯಕ್ತಿನಾಮಗಳು ರಾಚನಿಕ ಅಧ್ಯಯನ

ವಿಚಾರ ಸಂಕಿರಣದಲ್ಲಿ ಮಂಡಿತವಾದ ಈ ಲೇಖನ ನಂತರ ವ್ಯಕ್ತಿನಾಮಗಳು ಸ್ವರೂಪ ಮತ್ತು ವಿಶ್ಲೇಷಣೆ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ನಾಮಾಧ್ಯಯನವೂ ಸಹಾ ಭಾಷಾಧ್ಯಯನದ ಒಂದು ಭಾಗ. ಪ್ರಸ್ತುತ ಲೇಖನದಲ್ಲಿ ವ್ಯಕ್ತಿನಾಮಗಳನ್ನಿಡುವಾಗ ಅನುಸರಿಸುವ ವಿವಿಧ ಮಾದರಿಗಳನ್ನು ಗುರುತಿಸಲಾಗಿದೆ. ವ್ಯಕ್ತಿನಾಮಗಳಲ್ಲೂ ನಿರ್ದಿಷ್ಟ ವಾರ್ಗಿಕ ಎಂದು ವಿಂಗಡಣೆಯಿದ್ದು ಕೆಲವು ಸಂಕೀರ್ಣ ರೂಪದ್ದಾಗಿರುತ್ತವೆ. ಎರಡು ಅಕ್ಷರಗಳಿಂದ ಹಿಡಿದು ಏಳು ಅಕ್ಷರಗಳವರೆಗೆ ಹೆಸರುಗಳು ಬಳಕೆಯಲ್ಲಿವೆ. ಈ ಲೇಖನ ಒಟ್ಟಾರೆ ವ್ಯಕ್ತಿನಾಮಗಳ ರಾಚನಿಕ ಸ್ವರೂಪವನ್ನು ತಿಳಿಸುತ್ತದೆ.

೨. ಆಧುನೀಕರಣ ಶಿಷ್ಟೀಕರಣ

ಬದಲಾಗುವುದು ಭಾಷೆಯ ಗುಣ. ಕನ್ನಡವೂ ಇದಕ್ಕೆ ಹೊರತಲ್ಲ. ಭಾಷಾ ಬದಲಾವಣೆಗೆ ಕಾರಣಗಳು ಹಲವಾರು. ಆಧುನೀಕರಣವೂ ಅವುಗಳಲ್ಲಿ ಒಂದು. ಆಧುನೀಕರಣದ ಫಲವಾಗಿ ಅನೇಕ ಹೊಸ ವಿಷಯಗಳು ಗಮನಕ್ಕೆ ಬರುತ್ತಿರುತ್ತವೆ. ಅವುಗಳನ್ನು ಅಭಿವ್ಯಕ್ತಿಸಲು ಭಾಷೆ ಸನ್ನದ್ಧವಾಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಭಾಷೆಯು ಅನ್ಯಭಾಷೆಯ ಪದಗಳನ್ನು ತನ್ನದಾಗಿಸಿಕೊಂಡು ಬೆಳೆಯುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಶ್ ಭಾಷೆ ಹೆಚ್ಚು ಪ್ರಭಾವ ಬೀರುತ್ತಿದೆ. ಸಂಸ್ಕೃತವೂ ಸಹಾಯ ಮಾಡುತ್ತಿದೆ. ಈ ರೀತಿಯ ಬದಲಾವಣೆಗಳನ್ನು ಎರಡು ರೀತಿಯಲ್ಲಿ ವಿಭಜಿಸಬಹುದು. ೧. ಯೋಜಿತ ಪ್ರಕ್ರಿಯೆ, ೨. ತನ್ನಿಂತಾನೇ ನಡೆಯುವ ಪ್ರಕ್ರಿಯೆ. ಇವುಗಳ ಬಗೆಗಿನ ವಿವರ ಈ ಲೇಖನದಲ್ಲಿದೆ.

೩. ಅಶಾಬ್ದಿಕ ಸಂವಹನ

ಸಂವಹನದಲ್ಲಿ ಭಾಷೆಯ ಜೊತೆಗೆ ಇತರ ಆಂಗಿಕ ಸಂಜ್ಞೆಗಳೂ ಭಾಷೆಯಂತೆಯೇ ಕೆಲಸ ಮಾಡುತ್ತವೆ. ಇಂತಹ ಸಂಜ್ಞೆಗಳು ಭಾಷೆಗೆ ಪೂರಕವಾಗಿ ಸ್ವತಂತ್ರವಾಗಿ ಬಳಕೆಯಾಗಬಹುದು. ಹೀಗೆ ಬಳಕೆಯಾಗುವ ಸಂವಹನ ಮಾದರಿಗಳನ್ನು ಕುರಿತ ಮಾಹಿತಿ ಈ ಲೇಖನದಲ್ಲಿದೆ. ಭಾಷೆ ವಿಶ್ವಕೋಶದಲ್ಲಿ ಪ್ರಕಟವಾದ ಈ ಲೇಖನ ನಂತರ ಭಾಷೆ ಮತ್ತು ಅಶಾಬ್ದಿಕ ಸಂವಹನದಲ್ಲಿಯೂ ಮೂಡಿ ಬಂದಿದೆ.

೪. ಸಂಕೇತ ಭಾಷೆಗಳು

ಭಾಷೆಯನ್ನು ಸಂವಹನಕ್ಕಾಗಿ ಬಳಕೆ ಮಾಡಲಾಗದ ವ್ಯಕ್ತಿಗಳಿಗಾಗಿಯೇ ರೂಪುಗೊಂಡಂತಹದು ಸಂಕೇತ ಭಾಷೆಗಳು. ಇವು ಕೇವಲ ಆಂಗಿಕ ಸಂಜ್ಞೆಗಳಲ್ಲ, ಭಾಷೆಯ ರೀತಿಯಲ್ಲಿಯೇ ವ್ಯಾಕರಣ ಬದ್ಧವಾಗಿರುತ್ತವೆ. ಇವುಗಳ ರಚನೆ, ವಿಧಗಳು, ಅಂಗಗಳ ಬಳಕೆ ಇತ್ಯಾದಿಗಳ ವಿವರವನ್ನೂ ಈ ಲೇಖನ ಒಳಗೊಂಡಿದೆ. ಈ ಲೇಖನ ಭಾಷೆ ವಿಶ್ವಕೋಶದಲ್ಲಿ ಪ್ರಕಟವಾಗಿದೆ.

೫. ಕನ್ನಡದಲ್ಲಿ ಇಂಗ್ಲಿಶ್ ಪದಗಳ ಬಳಕೆ

ಇಂಗ್ಲಿಶ್ ಪದಗಳು ಬಹು ಹಿಂದಿನಿಂದಲೂ ಕನ್ನಡದಲ್ಲಿ ಬಳಕೆಯಲ್ಲಿವೆ. ಕೆಲವನ್ನು ಅಲ್ಲಿನ ರೂಪದಂತೆಯೇ, ಇನ್ನು ಕೆಲವನ್ನು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿ ಬದಲಿಸಿಕೊಂಡು ಬಳಸಲಾಗುತ್ತಿದೆ. ಹೀಗೆ ಕನ್ನಡದಲ್ಲಿ ಬಳಕೆಯಾಗುತ್ತಿರುವ ಇಂಗ್ಲಿಶ್ ಪದಗಳ ಸ್ವರೂಪವನ್ನು ಇಲ್ಲಿ ದಾಖಲಿಸುವ ಪ್ರಯತ್ನವಿದೆ. ಈ ಲೇಖನ ವಿಭಾಗದ ನಮ್ಮ ಕನ್ನಡ ಪತ್ರಿಕೆಯ ೫೦ನೇ ಸಂಚಿಕೆಯಲ್ಲಿ ಮೂಡಿಬಂದಿದೆ.

೬. ದ್ರಾವಿಡ ಕಾಗುಣಿತ ವ್ಯವಸ್ಥೆ

ಭಾಷೆಯ ಧ್ವನಿಗಳ ಚಾಕ್ಷುಶ ರೂಪವೇ ಲಿಪಿ. ದ್ರಾವಿಡ ಭಾಷೆ ವರ್ಗಕ್ಕೆ ಸೇರಿದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಲಿಪಿಯಿದೆ. ಈ ಭಾಷೆಗಳಲ್ಲಿನ ವ್ಯಂಜನಗಳನ್ನು ವಿವಿಧ ಸ್ವರಗಳೊಂದಿಗೆ ಬರೆಯುವುದಕ್ಕಾಗಿ ಪ್ರತ್ಯೇಕ ಚಿಹ್ನೆಗಳಿವೆ. ಕನ್ನಡದಲ್ಲಿ ಕಾಗುಣಿತ ಎಂದು ಕರೆಯಲಾಗುವ ಈ ಸ್ವರಚಿಹ್ನೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಭಿನ್ನ ರೀತಿಯಲ್ಲಿಯೇ ಬಳಸಲಾಗುತ್ತಿದೆ. ನಾಲ್ಕು ದ್ರಾವಿಡ ಭಾಷೆಗಳಲ್ಲಿ ಇವುಗಳ ಬಳಕೆಯ ಸ್ವರೂಪ ಹಾಗೂ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ. ಇದು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನ ಪತ್ರಿಕೆಯ ಸಂಪುಟ-೨, ೨ನೇ ಸಂಚಿಕೆಯಲ್ಲಿ ಪ್ರಕಟವಾಗಿದೆ.

೭. ದ್ರಾವಿಡ ಸಂಯುಕ್ತಾಕ್ಷರ ಚಿಹ್ನೆಗಳ ಸ್ವರೂಪ

ದ್ರಾವಿಡ ಭಾಷೆಗಳಲ್ಲಿನ ಪದಗಳಲ್ಲಿ ವ್ಯಂಜನಗುಚ್ಛಗಳ ಬಳಕೆಯಿದೆ. ಇವುಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಕ್ರಮವೂ ಭಿನ್ನವಾಗಿದೆ. ಕನ್ನಡದಲ್ಲಿ ವ್ಯಂಜನದ ಕೆಳಗೆ ಒತ್ತು ಸೂಚಿಸುವ ಚಿಹ್ನೆ ಬಂದರೆ ತಮಿಳಿನಲ್ಲಿ ಶುದ್ಧ ವ್ಯಂಜನ ನಂತರ ಸ್ವರದೊಡನಿರುವ ವ್ಯಂಜನ ಬರುತ್ತದೆ. ದ್ರಾವಿಡ ಭಾಷೆಗಳ ಸಂಯುಕ್ತಾಕ್ಷರ ಚಿಹ್ನೆಗಳನ್ನು ಬರೆಯುವ ಕ್ರಮ ಹಾಗೂ ಅವುಗಳ ಸ್ವರೂಪವನ್ನು ಇಲ್ಲಿ ದಾಖಲಿಸಲಾಗಿದೆ. ಇದು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನದ ಸಂಪುಟ-೩, ೨ನೇ ಸಂಚಿಕೆಯಲ್ಲಿ ಬಂದಿದೆ.

೮. ಫಾರ್ಮೇಶನ್ ಅಂಡ್ ಸ್ಟ್ರಕ್ಚರ್ ಆಫ್ ಸಮ್ ನೇಮ್ಸ್ ಆಫ್ ಪುರಾಣಾಸ್

ನಾಮಾಧ್ಯಯನದ ಭಾಗವಾಗಿ ಬಂದ ಈ ಲೇಖನದಲ್ಲಿ ಪುರಾಣದಲ್ಲಿ ವ್ಯಕ್ತವಾದ ಕೆಲವು ಹೆಸರುಗಳ ರಚನೆ ಮತ್ತು ಸ್ವರೂಪವನ್ನು ಗಮನಿಸಲಾಗಿದೆ. ಇಲ್ಲಿ ಗಮನಿಸಿದ ಹೆಸರುಗಳು ರೂಪುಗೊಂಡಿರುವುದನ್ನು ಐದು ಬಗೆಯಾಗಿ ವಿಂಗಡಿಸಲಾಗಿದೆ. ೧. ವ್ಯಕ್ತಿಯ ಹೆಸರಿನ ಮೇಲೆ (ಜನಕ>ಜಾನಕಿ) ೨. ವಸ್ತುವಿನ ಭಾಗ (ವಲ್ಮೀಕಿ>ವಾಲ್ಮೀಕಿ), ಪಕ್ಷಿಗಳ ಹೆಸರಿನ ಅನ್ವಯ (ಶಕುಂತ>ಶಾಕುಂತಲ), ಸ್ಥಳನಾಮಾನ್ವಯ (ಮಿಥಿಲಾ>ಮೈಥಿಲಿ), ವಂಶದ ಆಧಾರದ ಮೇಲೆ (ರಘುವಂಶ>ರಾಘವ). ರಚನೆಯನ್ನು ಅನುಸರಿಸಿ ಐದು ಬಗೆಯ ವಿಂಗಡಣೆಯಿದೆ. ಇದು ಸ್ಪಡೀಸ್ ಇನ್ ಇಂಡಿಯನ್ ಪ್ಲೇಸ್ ನೇಮ್ಸ್ ಜರ್ನಲ್‌ನ ೨೪ನೇ ಸಂಚಿಕೆಯಲ್ಲಿ (೨೦೦೪) ಪ್ರಕಟವಾಗಿದೆ.

೯. ಭಾಷಾ ತಂತ್ರಜ್ಞಾನದ ಬೆಳವಣಿಗೆ

ಎಲ್ಲ ಕ್ಷೇತ್ರಗಳೂ ತಂತ್ರಜ್ಞಾನದ ನೆರವನ್ನು ಇಂದು ಪಡೆಯುತ್ತಿರುವಾಗ ಭಾಷಾ ಕ್ಷೇತ್ರವೂ ಹೊರತಲ್ಲ. ಇಂದಿನ ಭಾಷಾಧ್ಯಯನಕ್ಕೂ ಆಧುನಿಕ ತಂತ್ರಜ್ಞಾನ ತುಂಬಾ ಸಹಕಾರಿಯಾಗಿದೆ. ಭಾಷಾ ಬಳಕೆಯಲ್ಲಿ ಇಂತಹ ತಂತ್ರಜ್ಞಾನಗಳು ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಗುರುತಿಸಲಾಗಿದೆ. ಈ ಲೇಖನ ಕನ್ನಡ ವಿವಿ ಭಾಷೆ ವಿಶ್ವಕೋಶದಲ್ಲಿ ಪ್ರಕಟವಾಗಿದೆ.

೧೦. ಕ್ರೀಡಾಪುಟದ ಭಾಷೆ

ಭಾಷಾ ಬಳಕೆಯ ವಲಯಗಳು ಹಲವಾರು ಆದರೆ ಎಲ್ಲೆಡೆಯೂ ಭಾಷೆ ಒಂದೇ ರೀತಿಯಾಗಿಲ್ಲ. ವಿವಿಧ ವೃತ್ತಿಗಳು ತಮ್ಮದೇ ಆದ ಪದಕೋಶವನ್ನು ಹೊಂದಿವೆ. ದಿನ ಪತ್ರಿಕೆಗಳ ಉಳಿದ ಪುಟಗಳು ಒಂದು

ರೀತಿಯಲ್ಲಿದ್ದರೆ ಕ್ರೀಡಾಪುಟ ವೈಶಿಷ್ಟ್ಯ ಪೂರ್ಣವಾಗಿದೆ. ಆಧುನೀಕರಣದ ಛಾಯೆ. ಇಲ್ಲಿ ಬಹಳವಾಗಿ ಕಾಣುತ್ತದೆ. ಕ್ರೀಡೆಗಳ ಹೆಸರುಗಳು, ಅಂಕಗಳ ನಿರ್ವಹಣೆ, ಜಯಾಪಜಯ ಕುರಿತ ವಿವರಣೆ, ನುಡಿಗಟ್ಟುಗಳ ಪ್ರಯೋಗ ಹೀಗೆ ಭಾಷೆ ವೈವಿಧ್ಯಪೂರ್ಣವಾಗಿದೆ. ಇದು ಕನ್ನಡ ಭಾಷಾಧ್ಯಯನ ವಿಭಾಗ ಪ್ರಕಟಿಸುತ್ತಿರುವ ನಮ್ಮ ಕನ್ನಡ ಪತ್ರಿಕೆಯ ಓಳಿನೇ ಸಂಚಿಕೆಯಲ್ಲಿ ಪ್ರಕಟವಾಗಿದೆ.

೧೫. ಪಿಎಚ್.ಡಿ ಮಾರ್ಗದರ್ಶನ

೧. ಟಿ.ವೆಂಕಟೇಶ ಮೂರ್ತಿ **ಆಧುನಿಕ ಕನ್ನಡ ನಾಟಕಗಳಲ್ಲಿ ಪ್ರಭುತ್ವ** ೨೦೦೫
ಯಾಜಮಾನ್ಯ ಹಾಗೂ ಅಧಿಕಾರ
ಕೇಂದ್ರಗಳ ಪ್ರತಿನಿಧೀಕರಣ

ಆಧುನಿಕ ನಾಟಕ ಪರಂಪರೆಯನ್ನು ಹಲವು ಬಗೆಯ ವಿಮರ್ಶಾ ನೆಲೆಗಳ ಮೂಲಕ ಅಧ್ಯಯನಿಸುವ ಅನೇಕ ಸಂಪ್ರಬಂಧಗಳು ರಚಿತವಾಗಿವೆ. ಪ್ರಸ್ತುತ ಪ್ರಬಂಧವು ಆಧುನಿಕ ಕನ್ನಡ ನಾಟಕಗಳ ಪ್ರಧಾನ ವಸ್ತುಗಳೆಂದು ಕರೆಯಬಹುದಾದ ಪ್ರಭುತ್ವ ಅಧಿಕಾರ, ಯಾಜಮಾನ್ಯ ಎಂಬ ಮೂರು ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಪ್ರಾತಿನಿಧಿಕ ನಾಟಕಗಳ ವಸ್ತು ಕೇಂದ್ರಿತ ಅಧ್ಯಯನವಾಗಿದೆ. ಒಟ್ಟು ಒಂಬತ್ತು ಅಧ್ಯಾಯಗಳನ್ನು ಹೊಂದಿರುವ ಈ ಸಂಪ್ರಬಂಧ ಮೇಲಿನ ಪರಿಕಲ್ಪನೆಗಳನ್ನು ಕುರಿತು ಚರ್ಚಿಸುತ್ತದೆ. ಸಮಾರೋಪದಲ್ಲಿ ವಿವಿಧ ನಾಟಕಕಾರರು ಈ ಪರಿಕಲ್ಪನೆಗಳನ್ನು ಕಂಡಿರುವ ಬಗೆಯನ್ನು ವಿವರಿಸಲಾಗಿದೆ.

೨. ಡಿ.ಕೆ.ನಟರಾಜ್ **ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳನಾಮಗಳು** ೨೦೦೮
ಒಂದು ಅಧ್ಯಯನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳನಾಮಗಳ ವೈಶಿಷ್ಟ್ಯಗಳನ್ನು ಗುರುತಿಸುವುದು ಈ ಅಧ್ಯಯನದ ಪ್ರಮುಖ ಅಂಶವಾಗಿದೆ. ಸ್ಥಳನಾಮಗಳ ಸ್ವರೂಪ, ರಚನೆ, ಸಾಂಸ್ಕೃತಿಕ, ರಾಜಕೀಯ, ಪ್ರಾಕೃತಿಕ ಹೀಗೆ ಹಲವಾರು ಅಂಶಗಳನ್ನು ಇಟ್ಟುಕೊಂಡು ವಿವರಣಾತ್ಮಕ ಮಾದರಿಯಲ್ಲಿ ಅಧ್ಯಯನ ಮಾಡಿರುವ ಈ ಸಂಪ್ರಬಂಧವು ಆಧುನೀಕರಣದ ಫಲವಾಗಿ ರೂಪುಗೊಂಡಿರುವ ಸ್ಥಳನಾಮಗಳನ್ನು ಒಳಗೊಂಡಿದೆ. ಒಟ್ಟು ೯ ಅಧ್ಯಾಯಗಳಿರುವ ಈ ಸಂಪ್ರಬಂಧದ ಕೊನೆಯಲ್ಲಿ ಪ್ರಶ್ನಾವಳಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸ್ಥಳನಾಮಗಳನ್ನು ನೀಡಲಾಗಿದೆ.

೧೬. ಎಂ.ಫಿಲ್ ಮಾರ್ಗದರ್ಶನ

೧. ಶ್ರೀ ಎಂ.ಸೂಗಣ್ಣ **ಕನ್ನಡ ದಿನಪತ್ರಿಕೆಗಳ ಕ್ರೀಡಾಪುಟದ ಭಾಷೆ**

ವಿವಿಧ ವಲಯಗಳಲ್ಲಿ ಬಳಸುವ ಭಾಷೆಯನ್ನು ಗಮನಿಸಿದಾಗ ಭಾಷಾ ವೈವಿಧ್ಯ ಅರ್ಥವಾಗುತ್ತದೆ. ದಿನಪತ್ರಿಕೆಗಳ ಕ್ರೀಡಾಪುಟದ ಭಾಷೆ ಇತರ ಪುಟಗಳಿಗಿಂತ ಹೇಗೆ ಭಿನ್ನ, ಸಾಮಾನ್ಯ ಭಾಷೆಗಿಂತ ಹೇಗೆ ವಿಶಿಷ್ಟ ಎಂಬುದನ್ನು ಈ ಸಂಪ್ರಬಂಧ ಗುರುತಿಸುತ್ತದೆ. ಒಟ್ಟು ೫ ಅಧ್ಯಾಯಗಳನ್ನು ಹೊಂದಿರುವ ಈ ಸಂಪ್ರಬಂಧದಲ್ಲಿ ಕ್ರೀಡಾಪುಟದ ಪದಕೋಶದ ಭಾಗವಾಗಿ ಬಳಕೆಯಾಗಿರುವ ವಿವಿಧ ಪದ ವರ್ಗಗಳು, ನುಡಿಗಟ್ಟುಗಳು, ಗಾದೆ ಮಾತುಗಳು ಬಗೆಗಿನ ಮಾಹಿತಿ ಇದೆ.

೨. ಶ್ರೀ ಮಲ್ಲಿಕಾರ್ಜುನ ಹಿರೇಮಠ **ಬೀಳಗಿ ತಾಲೂಕಿನ ಸ್ಥಳನಾಮಾಧ್ಯಯನ**

ಒಂದು ತಾಲ್ಲೂಕಿನ ಸ್ಥಳನಾಮಾಧ್ಯಯನವನ್ನಷ್ಟೇ ಮಾಡಲಾಗಿರುವ ಈ ಸಂಪ್ರಬಂಧದಲ್ಲಿ ತಾಲೂಕಿನಲ್ಲಿ ಇರುವ ಸ್ಥಳನಾಮಗಳ ಸ್ವರೂಪವನ್ನು ವಿವಿಧ ಅಂಶಗಳ ಆಧಾರದ ಮೇಲೆ ಗುರುತಿಸಲಾಗಿದೆ. ಪ್ರಾಕೃತಿಕ, ಸಾಂಸ್ಕೃತಿಕ, ಸಂಕೀರ್ಣ ಎಂದು ವಿಂಗಡಿಸಿಕೊಂಡು ತಾಲ್ಲೂಕಿನ ಓಳಿನ ಸ್ಥಳನಾಮಗಳನ್ನು ವಿಶ್ಲೇಷಿಸಲಾಗಿದೆ ಇಲ್ಲಿ ದೈವ, ಜಾತಿ, ವೃತ್ತಿ ಹೀಗೆ ಹಲವು ನೆಲೆಗಳ ಸ್ಥಳನಾಮಗಳಿರುವುದನ್ನೂ ಗುರುತಿಸಲಾಗಿದೆ.

೩. ಶ್ರೀಮತಿ ಸಿ.ಪಿ.ಲಾವಣ್ಯ **ಕೊಡಗಿನ ಗೌಡ ಕನ್ನಡದ ಕ್ರಿಯಾರಚನೆಗಳು**

ಕೊಡಗಿನ ಗೌಡ ಜನಾಂಗದವರು ಮಾತನಾಡುವ ಭಾಷೆಯನ್ನು ಗೌಡ ಕನ್ನಡ ಅಥವಾ ಅರೆ ಭಾಷೆ ಎಂದು ಕರೆಯುತ್ತಾರೆ. ಇವರಲ್ಲಿ ಎರಡು ಗುಂಪುಗಳಿವೆ. ತುಳು ಮಾತನಾಡುವ ಗೌಡ ಜನಾಂಗ, ಕನ್ನಡ ಮಾತನಾಡುವ ಗೌಡ ಜನಾಂಗ, ಕನ್ನಡದ ವಿಶಿಷ್ಟ ಪ್ರಬೇಧವೆಂದು ಗುರುತಿಸಲಾಗಿರುವ ಗೌಡ ಕನ್ನಡದ ಕ್ರಿಯಾರಚನೆಗಳ ವೈಶಿಷ್ಟ್ಯಗಳನ್ನು ಗುರುತಿಸುವ ಈ ಸಂಪ್ರಬಂಧ ಕೊಡಗು ಜಿಲ್ಲೆಯ ವೀರಾಜಪೇಟೆ, ಮಡಿಕೇರಿ ಮತ್ತು ಸೋಮವಾರ ಪೇಟೆ ತಾಲ್ಲೂಕುಗಳ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು ಐದು

ಅಧ್ಯಾಯ ಹಾಗೂ ಅನುಬಂಧವನ್ನು ಹೊಂದಿರುವ ಇದರಲ್ಲಿ ಕೆಲವು ಕಥೆಗಳನ್ನು ಗೌಡ ಕನ್ನಡ ಪ್ರಭೇದದಲ್ಲಿ ನೀಡಲಾಗಿದೆ.

೧೭. ನಿರ್ವಹಿಸಿದ ಇತರೆ ಕೆಲಸಗಳು

೧. ಆಡಳಿತಾತ್ಮಕ ಕೆಲಸಗಳು

೧. ಮುಖ್ಯಸ್ಥ, ಕನ್ನಡ ಭಾಷಾಧ್ಯಯನ ವಿಭಾಗ

೨. ಉಪಕುಲಸಚಿವ (ಶೈಕ್ಷಣಿಕ) ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಹೆಚ್ಚಿನ ಜವಾಬ್ದಾರಿಗಳು

೧. ಸಂಪಾದಕ, ಪುಸ್ತಕ ಮಾಹಿತಿ ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಸಂಚಾಲಕ, ಡಾ.ಶಂಬಾಜೋಶಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ